ಶ್ರೀ ಷಟ್ಪುರಾಚಾರ್ಯ ತಥಾ
ತಚ್ಛಿಷ್ಯವಿರಚಿತಾ

ಶ್ರೀ ಸುಧಾಕರ
ಗುಣರತ್ನಮಾಲಾ
(ರತ್ನಾವಲೀ)

ಶ್ರೀಜಂಬುಖಂಡೀ ವಾದಿರಾಜಾಚಾರ್ಯರ ಮೇಲಿನ ಸ್ತೋತ್ರಗಳು

ಶ್ರೀಷಟ್ಪುರಾಚಾರ್ಯ ತಥಾ ತಚ್ಛಿಷ್ಯವಿರಚಿತಾ

ಶ್ರೀಸುಧಾಕರಗುಣರತ್ನಮಾಲಾ (ರತ್ನಾವಲೀ)

॥ ಶ್ರೀಮದ್ವೇಶ ಹಯವದನಾಯ ನಮಃ ॥

॥ ಶ್ರೀಭಾವೀಸಮೀರ ಶ್ರೀಮದ್ವಾದಿರಾಜಗುರುಭ್ಯೋನಮಃ ॥

॥ ಶ್ರೀವೃಂದಾವನಾಚಾರ್ಯಗುರುಭ್ಯೋ ನಮಃ ॥

॥ ಅಥ ಪ್ರಥಮಾವಲಿಃ ॥

ಓಂ ಸೀತಾಕಾಂತಂ ಶ್ರೀಹನೂಮತ್ಪ್ರಸೇವ್ಯಂ
ಭೈಷ್ಮೀನಾಥಂ ದ್ರೌಪದೀಶಾರ್ಚಿತಾಂಘ್ರಿಮ್ ।
ವಿದ್ಯಾಧೀಶಂ ಮೋದತೀರ್ಥಾನುಚಿಂತ್ಯಂ
ವಂದೇಽಶ್ವಾಖ್ಯಂ ವಾದಿರಾಜೇಡ್ಯಪಾದಮ್ ॥ 1 ॥

ವೈಷ್ಣವೋತ್ತಮಸುಶ್ಲಾಘ್ಯಸುಧಾವ್ಯಾಖ್ಯಾನಕೌಶಲಾನ್ ।
ವಂದೇ ಕೃಷ್ಣಾಪುರಗತಾನ್ ಶ್ರೀವಿದ್ಯಾಧೀಶಸದ್ಗುರೂನ್ ॥ 2 ॥

ಚಿರಂ ನಿರೂಢಶಿಷ್ಯೋರುಹೃದ್ಗಧ್ವಾಂತವಿದಾರಕಾನ್ ।
ವಾಗ್ಜ್ಯೋತ್ಸ್ನಾಲಸಿತಾನ್ ವಂದೇ ಶ್ರೀಮದ್ಗುರುಸುಧಾಕರಾನ್ ॥ 3 ॥

ಯೇಷಾಂ ಸುಪರ್ಣಹರಶಕ್ರಮುಖೇಡ್ಯಪಾದ-
ಶ್ರೀವಾದಿರಾಜಪದಪದ್ಮಮಧುವ್ರತಾನಾಮ್ ।

ಮಾಹಾತ್ಮ್ಯಮದ್ಭುತತಮಂ ನಿಖಿಲಾನುಭೂತಂ
ವಕ್ಷ್ಯೇ ಯಥಾಮತಿ ಮನೋವಚನೋರುಶುದ್ಧ್ಯೈ ॥ 4 ॥

ಆಸೀದ್ದ್ವಿಜವರಃ ಶ್ರೀಮಾನ್ ಶ್ರೀನಿವಾಸಾಚಾರ್ಯಸಂಜ್ಞಕಃ ।
ಜಂಬುಖಂಡೀತ್ಯುಪಪದೋ ಹಾನಗಲ್ಲಾಖ್ಯಸತ್ಪುರೇ ॥ 5 ॥

ನಿಷ್ಣಾತೋ ವೈಷ್ಣವೇ ಧರ್ಮೇ ಕೌಮಾರಾತ್ ಕುಲದೀಪಕಃ ।
ವೃಂದಾವನಾಚಾರ್ಯಶಿಷ್ಯಃ ಸದಾಚಾರಸುನಿಷ್ಠಿತಃ ॥ 6 ॥

ತಸ್ಯ ಪತ್ನೀ ಗುಣೋನ್ನದ್ಧಾ ಪತಿಭಕ್ತಿರತಾ ಸತೀ ।
ಗೋವಿಪ್ರಾಶ್ವತ್ಥತುಲಸೀಪೂಜನೋತ್ಸುಕಮಾನಸಾ ॥ 7 ॥

ತೌ ಗತ್ವಾ ದಂಪತೀ ರೌಪ್ಯಪೀಠಗಂ ಯದುನಂದನಮ್ ।
ನತ್ವಾನುಜ್ಞಾಂ ತತಃ ಪ್ರಾಪ್ಯ ಸೋದಾಕ್ಷೇತ್ರಂ ಪ್ರಜಗ್ಮತುಃ ॥ 8 ॥

ಕೋವಿದೋಽಸ್ಮತ್ ಕುಲೋದ್ಧರ್ತಾ ಲೋಕವಿಖ್ಯಾತಕೀರ್ತಿಮಾನ್ ।
ಸುತೋ ಭೂಯಾದಿತಿ ಮುದಾ ಸಿಷೇವಾತೇ ಯತೀಶ್ವರಮ್ ॥ 9 ॥

ಲಬ್ಧ್ವಾ ವೃಂದಾವನಾಚಾರ್ಯಗುರುಭ್ಯಸ್ತೌ ಹಿರಣ್ಮಯಮ್ ।
ವೃಂದಾವನಂ ಸೇವಮಾನೌ ಭಕ್ತ್ಯಾಕೇವಲಯಾ ಮುದಾ ॥ 10 ॥

ತ್ಯಕ್ತ್ವಾನ್ಯವೃತ್ತೌ ಸುಚಿರಂ ದಾಂತೌ ಧೂತಮನೋಮಲೌ ।
ವಾದಿರಾಜೀಯಮೃತ್ಸ್ನಾನಪೂತದೇಹೌ ಬಭೂವತುಃ ॥ 11 ॥

ಅಥ ಶ್ರೀವಾದಿರಾಜಾರ್ಯಮಸ್ಕರೀಶಪ್ರಸಾದತಃ ।
ದಧ್ರೇ ದ್ವಿಜಸತೀ ಗರ್ಭಂ ಸುಜನಪ್ರೇಮಪೋಷಕಮ್ ॥ 12 ॥

ತತ ಆಷಾಢಕೇ ಕೃಷ್ಣಪಂಚಮ್ಯಾಂ ಗುರುಸದ್ಗುಣೇ ।
ಕಾಲೇ ಸುಷಾವ ತನ್ವಂಗೀ ಸುತಂ ಕುಲಯಶಸ್ಕರಮ್ ॥ 13 ॥

ಜಯತೀರ್ಥತಿಥೌ ಜಾತಾನ್ನೈವಾಪ ಜಯಿನೋ ಭುವಿ ।
ಇತಿ ಸೂಚಯಿತುಂ ತಸ್ಯ ಹ್ಯಭೂತ್ ಪೂರ್ಣದಯಾಸ್ಪದಮ್ ॥ 14 ॥

ಶ್ರೀವಾದಿರಾಟ್ ಪ್ರಸಾದಾತ್ ಪ್ರಾದುರ್ಭೂತ ಇತಿ ತತ್ಪಿತಾ ।
ವಾದಿರಾಜೇತಿ ತನ್ನಾಮಾಽಕರೋದಾನಂದನಿರ್ಭರಃ ॥ 15 ॥

ಜಾತಕರ್ಮಾದಿಕಂ ಸರ್ವಂ ವಿಧಾಯ ಜನಕೋ ಮುದಾ ।
ದೃಷ್ಟ್ವಾ ಗುಣಾನ್ ಪರಾನ್ ಪ್ರೀತಿಮವಾಪ ತನಯೇ ನಿಜೇ ॥ 16 ॥

ವೀಕ್ಷ್ಯಾಸ್ಯ ಧಿಷಣಾಂ ಸೂಕ್ಷ್ಮಾಂ ವಿದ್ಯಾಕಾಮಸ್ತು ಪಂಚಮೇ ।
ಇತ್ಯಸ್ಯೋಪನಯಂ ಚಕ್ರೇ ಬಾಲ್ಯೇ ಏವ ಮುದಾ ಪಿತಾ ॥ 17 ॥

ಶ್ರೀಕೃಷ್ಣಸನ್ನಿಧೌ ಕ್ಷೇತ್ರೇ ರೌಪ್ಯಪೀಠೇ ಯತೀಶ್ವರಾಃ ।
ಸಾವಿತ್ರೀಂ ಗ್ರಾಹಯಾಮಾಸುರೇನಂ ಕೃಷ್ಣಾಪುರೋಪಗಾಃ ॥ 18 ॥

ಚಿತ್ತಾಪುರೇ ಉಷಿತ್ವೈವ ಕಾಂಶ್ಚಿದ್ ಗ್ರಂಥಾನಧೀತ್ಯ ಸಃ ।
ಸುಧಾಧ್ಯಯನಮಾರೇಭೇ ರೌಪ್ಯಪೀಠೇ ಮಹಾಮತಿಃ ॥ 19 ॥

ಸುತಸ್ಯ ವಿದ್ಯಾಪೂರ್ತ್ಯರ್ಥಂ ಜಟಾಭರಣಪೂರ್ವಕಮ್ ।
ವಿಶೇಷತೋ ಹರಿಂ ಭೇಜೇ ಶ್ರೀನಿವಾಸಾರ್ಯಸದ್ವಿಜಃ ॥ 20 ॥

ಮಮಾಗಾಮಿನಿಪರ್ಯಾಯೇ ಕಿಶೋರೋಽಯಂ ಕುಶಾಗ್ರಧೀಃ ।
ಸುಧಾಪ್ರವಕ್ತಾ ಭವಿತೇತ್ಯುಕ್ತಂ ಶ್ರುತ್ವಾ ಪಿತಾವದತ್ ॥ 21 ॥

ಆಯುಸ್ಥೈರ್ಯಂ ಸುವಿದ್ಧತ್ವಂ ಶ್ರೀಮದ್ಭಿರ್ಜ್ಞಾಪಿತಂ ತು ವಃ (ವಚಃ)।
ತತೋಽಭೂನ್ಮೇ ಮಹಾಂಸ್ತೋಷೋಽನುಗ್ರಹೋತ್ಥಶ್ಚಿರೇಪ್ಸಿತಃ ॥ 22 ॥

ಪಟ್ವೀಮಸ್ಖಲಿತಾಂ ಪ್ರೌಢಾಂ ಗಂಭೀರಾಂ ಸಪ್ರಮಾಣಕಾಮ್ ।
ಗೀರ್ವಾಣವಾಣೀಂ ಶ್ರುತ್ವಾಸ್ಯ ಜನಾಸ್ಸರ್ವೇ ವಿಸಿಸ್ಮಿರೇ ॥ 23 ॥

ತತೋಽಲ್ಪಕಾಲತೋ ಧೀಮಾನ್ ಸಂಖ್ಯಾವತ್ಪ್ರವರೋಽಭವತ್ ।
ಏತೇನೈವ ಪರಾಂ ಶೋಭಾಂ ಬಭಾರ ವಿದುಷಾಂ ಸಭಾ ॥ 24 ॥

ಪುನಶ್ಚಿತ್ತಾಪುರಂ ಪ್ರಾಪ್ಯ ತದಾರ್ಯಾದ್ಯೈತರೇಯಕಮ್ ।
ಭಾಷ್ಯಂ ಶ್ರುತ್ವಾ ರೌಪ್ಯಪೀಠಸ್ಥಿತಂ ಕೃಷ್ಣಂ ನನಾಮ ಸಃ ॥ 25 ॥

ಬ್ರಹ್ಮೋತ್ಸವೇ ವೇಂಕಟಾದ್ರಿ ಜಗಾಮ ಪ್ರತಿಹಾಯನಮ್ ।
ವ್ಯೋಮಗಂಗಾಪಾಪಹಾರಿವೈಕುಂಠಾನಂತಪಾಂಡುಷು ॥ 26 ॥

ಕುಮಾರಧಾರಿಕಾದುಗ್ಧಗಂಗಾಜಾಬಾಲಿಕಾದಿಷು ।
ತೀರ್ಥೇಷು ಸ್ವಾಮಿತೀರ್ಥೇ ಚ ಸ್ನಾತ್ವಾ ನಿತ್ಯಮತಂದ್ರಿತಃ ॥ 27 ॥

ಶ್ರೀನಿವಾಸಂ ಶ್ರಿಯಾಜುಷ್ಟಂ ಪೀಠಾವರಣದೈವತೈಃ ।
ಪರೀತಂ ಕಮನೀಯಾಂಗಂ ಚಿದಾನಂದಘನಂ ಹರಿಮ್ ॥ 28 ॥

ದೃಷ್ಟ್ವಾ ಮುಹುರ್ಮುಹುರ್ಭಕ್ತ್ಯಾ ಸ ಲೇಭೇ ಪರಮಾಂ ಮುದಮ್ ।
ವೈದಿಕೈಸ್ತಾಂತ್ರಿಕೈರ್ಮಂತ್ರೈಃ ಪೌರಾಣೈರಸ್ತುವತ್ ಪರಮ್ ॥ 29 ॥

ದಿವ್ಯವೀಣಾಮೃದಂಗಾದ್ಯೈಃ ದಾಸವರ್ಯಕೃತೈಃ ಪದ್ಯೈಃ ।
ಯುಕ್ತಂ ಮನೋರಮಂ ನೃತ್ಯಂ ತನ್ವನ್ಸಂಸದ್ಯರಾಜತ ॥ 30 ॥

ವಹನ್ ಮಾಧುಕರೀಂ ವೃತ್ತಿಂ ಭೋಜಯನ್ ಸದ್ವಿಜಾನ್ ಬಹೂನ್ ।
ಜಪನ್ ಮಂತ್ರಾನ್ ಪಠನ್ ಗ್ರಂಥಾನ್ ಪ್ರೀಣಯಾಮಾಸ ಮಾಪತಿಮ್ ॥ 31 ॥

ಇತ್ಥಂ ಮಹೋತ್ಸವೇ ಮಂತ್ರಾಲಯೇ ಭೇಜೇ ಯತೀಶ್ವರಾನಹ್ ।
ಪ್ರತ್ಯಬ್ದಂ ಶ್ರಾವಣೇ ಮಾಸೇ ಸ ಸದ್ಭಿಃ ಪರಮಾದೃತಃ ॥ 32 ॥

ಸದೈವ ಭಜಮಾನೋಽಪಿ ರೌಪ್ಯಪೀಠಗಯಾದವಮ್ ।
ವಿಶೇಷಾನ್ನಕ್ರಸಂಕ್ರಾಂತೌ ವಸಂತಾದೌ ನ್ಯಷೇವತ ॥ 33 ॥

ಗೋಪಾಲಬಾಲರೂಪಾಢ್ಯಂ ರಜ್ಜುಮಂಥಾನಧಾರಿಣಮ್ ।
ವಿತರಂತಂ ಸುಖಂ ಸ್ವೇಷಾಮಕ್ಷಯಂ ಕರುಣೋದಧಿಮ್ ॥ 34 ॥

ಅನಂತೇಶಂ ಜಾಮದಗ್ನ್ಯಂ ದುರ್ಗಾಮರ್ಧೇಂದುಶೇಖರಾನ್ ।
ಸಂಕರ್ಷಣಂ ಸರಿನ್ನಾಭಂ ಸಿಷೇವೇ ಮುಹುರುತ್ಸುಕಃ ॥ 35 ॥

ಸೋದಾಕ್ಷೇತ್ರಂ ತು ಮನ್ವಾನಃ ಸ್ವಗೇಹಮಿತಿ ನಾತ್ಯಜತ್ ।
ಪ್ರಾಯಸ್ತತ್ರೈವ ನಿವಸಂಸ್ತೇಪೇ ಸ ಸುಮಹತ್ತಪಃ ॥ 36 ॥

ಸ್ನಾತ್ವಾ ಧವಲಗಂಗಾಯಾಂ ದೃಷ್ಟ್ವಾ ವೃಂದಾವನಂ ಗುರೋಃ ।
ಪೀತ್ವಾ ಪಾದೋದಕಂ ಚಾಸ್ಯ ಧನ್ಯೋऽಭೂದ್ ವಾದಿರಾಟ್ ಪ್ರಿಯಃ ॥ 37 ॥

ಗೋಪೀಚಂದನಲೇಪಿತಾಖಿಲತನುಶ್ಚಕ್ರಾದಿಸಂಲಾಂಛಿತೋ
ಭವ್ಯಾರಂಜಿತವಾದಿರಾಜಗುರುಸನ್ಮೃದ್‌ಭಾಸಿಫಾಲಾಂತರಃ ।
ಕಂಠಾಲಂಬಿಸರೋಜಬೀಜತುಲಸೀಮಾಲಾಗಣಾಲಂಕೃತಃ
ಚಕ್ಷುಃಪ್ರೀತಿಕರೋऽಭವತ್ ಸುಮನಸಾಂ ದುರ್ಮೇಧಸಾಮನ್ಯಥಾ॥ 38 ॥

ಗುರುರಾಜರ್ಜುತ್ವರೋಧಿಮರ್ದನಾಭಿಧಮುತ್ತಮಮ್ ।
ಶ್ರುತಿಸ್ಮೃತ್ಯಾದಿಮಾನಾಢ್ಯಂ ಗ್ರಂಥಂ ಚಕ್ರೇ ವಿದಾಂವರಃ ॥ 39 ॥

ತೀರ್ಥಪ್ರಬಂಧೋಕ್ತ್ಯನುಸಂಧಿಪೂರ್ವಕಂ
ಕಾಶ್ಯಾದಿಸುಕ್ಷೇತ್ರಗತಂ ಹರಿಂ ತಥಾ ।
ತದ್‌ಭಕ್ತವರ್ಯಾನ್ ದಶಚಿನ್ಮತಾನುಗಾನ್
ಸಂಪ್ರೇಕ್ಷಮಾಣಃ ಕ್ಷಿತಿಮಂಡಲೇऽಚರತ್ ॥ 40 ॥

ಸುಧಾರ್ಮಿಕಬುಧಾಸ್ವಾದ್ಯಾಂ ಸುಧಾಮಪ್ರಾಪ್ತಿಸಾಧಿಕಾಮ್ ।
ಸುಧಾಂ ಮುದಾಕೃತಸುಧಾಂ ಸುಧಾರ್ಯನಿಕಟೇऽಜಪತ್ ॥ 41 ॥

ಟೀಕಾಂ ಹೃತಮನಃಶೋಕಾಂ ಪುಣ್ಯಶ್ಲೋಕಾಂಘ್ರಿಭಾಸಿಕಾಮ್ ।
ಭೇಕಾನೀಕಾಂತರಾಲೋಕಾಂ ಸ[1]ದೃಷ್ಟ್ವೈವ ಕಾಂತತೋऽಭಜತ್ ॥ 42 ॥

ಪದ್ಮನಾಭಸ್ಯ ವಿಷ್ಣೋರಖಿಲಪರಮತಾಂ ಜೀವವರ್ಗೋತ್ತಮತ್ವಂ–
ವಾಯೋರೇತತ್ ಸಮತ್ವಾಂಚಿತ[2] ಋಜುಗತತಾಂ
ವಾದಿರಾಜಾರ್ಯಭಿಕ್ಷೋಃ ।
ಭೂಲೋಕೇ ಖ್ಯಾಪಯಂತೀ ಖಲಜನಹೃದಯಂ
ದಾರಯಂತೀ ಸಮಂತಾತ್
ಸದ್ವೃಂದಂ ಮೋದಯಂತೀ ಗುರುವರವಿಹಿತಾ ಭಾತಿ
ಸಾ ಜೈತ್ರಘಂಟಾ ॥ 43 ॥

1. (ಸೋಕಾಂಕ್ಷೈವ) – ಪಾ
2. (ತ್ವೋಚಿತ) – ಪಾ

ಚಲತ ಚಲತ ತೂರ್ಣಂ ವಾದಿರಾಟ್ದ್ವಿಟ್ಶೃಗಲಾಃ
ನಿಕಟಮುಪಗತೋಽಯಂ ಜಂಬುಖಂಡ್ಯಾರ್ಯಸಿಂಹಃ ।
ಸ ಹಿ ಖರನಖರಾಭೈರ್ದಾರಯನ್ ದುಷ್ಕವೀಭಾನ್
ಲಸತಿ ನಿಜಸುವಾಕ್ಯೈರ್ನೈಕ್ಷಿಕಿಂ ಸುಪ್ರತೀತಃ ॥ 44 ॥

ಇತಿ ಶ್ರೀಪಟ್ಟುರಾಚಾರ್ಯವಿರಚಿತ ಶ್ರೀಸುಧಾಕರಗುಣರತ್ನಮಾಲಾಯಂ (ರತ್ನಾವಲ್ಯಾಂ) ಪ್ರಥಮಾವಲಿಃ ಸಂಪೂರ್ಣಾ ।

❖ ❖ ❖

ಅಥ ದ್ವಿತೀಯಾವಲಿಃ

ಶ್ರೀಗುರುಭ್ಯೋನಮಃ ಶ್ರೀವೇದವೇದ್ಯಗುರುಭ್ಯೋ ನಮಃ

ಶ್ರೀಸತ್ಯಪರಾಕ್ರಮತೀರ್ಥಗುರುಭ್ಯೋ ನಮಃ

ಸುಧಾಕರಗುರೋಃ ಪಾದಪರಾಗಮಹಿಮಾವಲಿಃ ।
ಪ್ರಾರಬ್ಧಾಪಿ ನ ಸಂಪೂರ್ಣಾ ಗುರುಭಿಃ ಷಟ್ಪುರಾಭಿಧೈಃ ॥ 1 ॥

ತೇಷಾಂ ಚರಣಪದ್ಮೋತ್ಥಕಿಂಜಲ್ಕಸ್ಪರ್ಶಮಾತ್ರತಃ ।
ಶೇಷಪೂರ್ತಿಂ ಕರಿಷ್ಯಾಮಿ ಹ್ಯನುಗೃಹ್ಣಂತು ಸಾಧವಃ ॥ 2 ॥

ಅಥಾಸೌ ಬದರೀಕ್ಷೇತ್ರವಾಸಿನಂ ನಾದಿರಾಯಣಮ್ ।
ದೃಷ್ಟ್ವಾ ಶೀತಲಗಂಗಾಯಾಂ ಸ್ನಾತ್ವಾ ಬಾಧಾಂ ಹಿಮಾದಿಕಾಮ್ ॥ 3 ॥

ಸಹಿತ್ವಾ ತತ್ರ ಸನ್ಮೂಲಗ್ರಂಥಪಾರಾಯಣಂ ವ್ಯಧಾತ್ ।
ತತಃ ಶ್ರೀಗುರುರಾಟ್ ಭಕ್ತೈರ್ವೃಂದಾವನಗುರುಪ್ರಿಯೈಃ ॥ 4 ॥

ನಂಗಲ್ಯಾಚಾರ್ಯವರ್ಯೈಶ್ಚಾಪರೋಕ್ಷಜ್ಞಾನಿಭಿಃ ಸಹ ।
ಉಷಿತ್ವಾ ಕತಿಚಿತ್ಕಾಲಂ ವಿದಿತ್ವಾ ತತ್ಸ್ವರೂಪಕಮ್ ॥ 5 ॥

ತೇಭ್ಯಃ ಸ್ವರೂಪಂ ಸ್ವಸ್ಯಾಪಿ ಬಲ್ಲಾರ್ಯಾ (ಬಲ್ಲಾರೀ) ಮಾಗತೋ ಗುರುಃ ।
ತತ್ರಾಪ್ಯಮಾನುಷಂ ಕರ್ಮ ಕೃತವಾನ್ ಚಿತ್ರದಾಯಕಮ್ ॥ 6 ॥

ಅನೇಕೇಷಾಂ ವೈಷ್ಣವಾನಾಂ ಸ್ವಶಿಷ್ಯೈಃ ಸಹ ಸದ್ಮಸು ।
ದಶದ್ವಾದಶಕೃತ್ವೋಪಿ ಭುಕ್ತವಾನ್ ಪೂರ್ವಭುಕ್ತವತ್ ॥ 7 ॥

ತಸ್ಮಿನ್ನೇವ ದಿನೇ ರಾತ್ರೌ ಜಿತನಿದ್ರಃ ಸತಾಂ ಮುದೇ ।
ಟೀಕಾಂ ವಿರಚಯಾಮಾಸ ಜಗನ್ನಾಥಕೃತೇಃ ಶುಭಾಮ್ ॥ 8 ॥

ಶ್ರೀವ್ಯಾಸದಾಸಸಿದ್ಧಾಂತಕೌಮುದೀತ್ಯಭಿಧಾಧರಾಮ್ ।
ಶ್ರೀಮದ್ಭಾವೀರಗುರುರಾಟ್‌ಪರತ್ವೇನಸುಬೋಧಕಾಃ ॥ 9 ॥

ಬಳಿತ್ಥೇತ್ಯಾದಿಶ್ರುತಯೋ ವ್ಯಾಖ್ಯಾತಾಸ್ತೇನ ಧೀಮತಾ ।
ಗುರುರಾಜಜರ್ಜುತ್ತ್ವರೋಧಿಮರ್ದನಾಭಿಧಮುತ್ತಮಮತ್ ॥ 10 ॥

ಚಕಾರ ಪರಮಂ ಗ್ರಂಥಂ ದುರ್ಜನಾಶಯತಾಪದಮ್ ।
ಕತಿಚಿತ್ಕಾಲಪರ್ಯಂತಂ ಜಟಕಾಪೀನಧಾರಿಣಾ ॥ 11 ॥

ಗುರುಣಾ ವಿಹಿತಂ ಕಾಷ್ಠಮೌನಂ ಮುರಹರಪ್ರಿಯಮ್ ।
ಪ್ರತ್ಯಹಂ ಪರಯಾ ಭಕ್ತ್ಯಾ ಮೂಲಗ್ರಂಥೈಃ ಸಟೀಕಿತೈಃ ॥ 12 ॥

ಪುರಾಣಸ್ತೋತ್ರಪಾಠೈಶ್ಚ ದಾಸವರ್ಯಕೃತೈಃ ಶುಭೈಃ ।
ಮಂತ್ರತಂತ್ರಜಪಾದ್ಯೈಶ್ಚ ನರ್ತನೈರರ್ಚಯನ್ ಹರಿಮ್ ॥ 13 ॥

ಪಂಚವೃಂದಾವನಪತಿಂ ಪಂಚಾಸ್ಯಕರಪೂಜಿತಮ್ ।
ಪಂಚತ್ವಹರಣೇ ದಕ್ಷಂ ಪಾಂಚಜನ್ಯಧರಪ್ರಿಯಮ್ ॥ 14 ॥

ಪಂಚಪ್ರಾಣಾಧಿಪಂ ಪಂಚಪಂಚೇಂದ್ರಿಯನಿಯಾಮಕಮ್ ।
ಪ್ರಪಂಚಯಂತಂ ಭಕ್ತಾನಾಂ ಭಕ್ತಿಂ ಘೋಟಾನನೇ ಹರೌ ॥ 15 ॥

ವಾದಿವಾರಣಪಂಚಾಸ್ಯಂ ವಾದಿರಾಜಂ ಭಜನ್ ಮುದಾ ।
ಅಯಮೇವ ಗತಿರ್ಮೇಽಸ್ಯಾದಯಮೇವ ಗುರುರ್ಮಮ ॥ 16 ॥

ಅಯಮೇವ ಪಿತಾ ಮಾತಾ ಪುತ್ರೋ ಬಂಧುರಯಂ ಮಮ ।
ಇತ್ಯೇವಂ ಶ್ರೀವಾದಿರಾಜೇ ಸರ್ವಭಾರಂ ನ್ಯಧಾಯ ಸಃ ॥ 17 ॥

ಪೃಥಿವ್ಯಾಂ ಸಂಚರನ್ ಯೋಗೀ ದೀನೋದ್ಧರಣಹೇತವೇ ।
ಜೀವನ್ಮುಕ್ತೋ ಯಥಾ ಕಾಂಶ್ಚಿದುದ್ದಧಾರ ಭವಾರ್ಣವಾತ್ ॥ 18 ॥

ಕದಾಚಿದ್ ಭೂತರಾಡ್‌ಯಂತ್ರಂ ರಂಗವಲ್ಯಾ ವಿಲಿಖ್ಯ ಚ ।
ತತ್ಪೂಜನೇ ಕೃತೇ ತತ್ರ ನೃತ್ಯಂತಿ ಹಿ ಪಿಶಾಚಕಾಃ ॥ 19 ॥

ಅನಿವೃತ್ತಾಶ್ಚ ಸೋದಾಯಂ ನಿವೃತ್ತಾ ಹ್ಯಸ್ಯ ಸನ್ನಿಧೌ ।
ಏತೇನ ಜ್ಞಾಯತೇ ಚಾಸ್ಮಿನ್ ವಾದಿರಾಜಾಖ್ಯಸದ್ಗುರೋಃ ॥ 20 ॥
ಗರೀಯಾನ್ ಪಕ್ಷಪಾತೋಽಸ್ತೀತ್ಯೇವಂ ಚಿತ್ರಕೃತೌ ಗುರೌ ।
ಯಚ್ಚಾರ್ಯಾಲೋಕನೇನೈವ ತ್ಯಕ್ತಕೋಪಾ ಭವಂತ ಹಿ ॥ 21 ॥

ರಾಜಾನೋ ರಾಜಪುರುಷಾ ಬಹುಮಾನರತಾಃ ಸದಾ ।
ಸಂಚಾರಕಾಲೇ ದೇಹಸ್ಥಹರೇರಾಂದೋಲನಂ ತ್ವಿತಿ ॥ 22 ॥

ಸ್ವದೇಹಂ ಮನ್ಯಮಾನೋಽಯಂ ಸ್ವವೇಗಜಿತಪಕ್ಷಿರಾಟ್ ।
ಬಹ್ವತಿಕ್ರಾಂತಪಂಥಾನಂ ನಾವಿದದ್ವಿಜಪುಂಗವಃ ॥ 23 ॥

ಏಕೈಕಸ್ಮಿನ್ ದಿನೇ ಪಂಚಷಟ್‌ಸಪ್ತದಶವಿಂಶತಿಃ ।
ಯೋಜನಾನ್ಯಪಿ ಗತ್ವಾ ತದ್ಧರೌ ಭಕ್ತ್ಯಾ ಸಮರ್ಪಯನ್ ॥ 24 ॥

ಮುಖತೋ ಮೂಲಗ್ರಂಥಸ್ಯ ಪಾರಾಯಣಪರಾಯಣಃ ।
ಕದಾಪಿ ನಹಿ ತತ್ತ್ಯಾಜ ಸಂಪ್ರಾಪ್ತಾಯಾಂ ಮಹಾಪದಿ ॥ 25 ॥

ಪಾರಾಯಣಂ ಮುಹೂರ್ತಂ ಯತ್ಕ್ರಿಯತೇ ತೇನ ಧೀಮತಾ ।
ತದ್ವೈವಾನ್ಯೈರ್ನಪಕ್ಷೇಣ ಮಾಸೇನಾಪಿ ಸಮಾಪ್ಯತೇ ॥ 26 ॥

ಸುಪದ್ಯಾರ್ಥಾನುಸಂಧಾನಪೂರ್ವಕಂ ನಿರಪತ್ರಪಃ ।
ನೃತ್ಯಂ ಸಾಭಿನಯಂ ಚಕ್ರೇ ಪರಮಾತ್ಮಪ್ರಸಾದನೇ ॥ 27 ॥

ತತ್ತದ್ದಿನಾನುಭೂತಸ್ವಕೀಯಾವಸ್ಥಾನುಕೂಲನಮ್ ।
ಪದ್ಯಾರ್ಥಂ ಭಾವಯನ್ನಿತ್ಯಂ ಭಕ್ತ್ಯಾ ನಿರ್ಮಲಯಾ ಸದಾ ॥ 28 ॥

ಭಿದ್ಯಂತ ಇವ ಪದ್ಯಾರ್ಥಾಃ ಭಾಂತಿ ಪ್ರತಿದಿನಂ ಸತಾಮ್ ।
ಮುಮುಕ್ಷೂಣಾಂ ಕಥಾಮಾರ್ಗಾಃ ರಮಣೀಯಾ ಭವಂತಿ ಹಿ ॥ 29 ॥

ಯದುಚ್ಯತೇ ಪ್ರಸಂಗೇನ ತತ್ಪ್ರಾಮಾಣಿಕಮೇವ ಚ ।
ಯಚ್ಚಾರ್ಯಾಲೋಕನೇನೈವ ಭವಂತಿ ಚಕಿತಾ ಜನಾಃ ॥ 30 ॥

ಗೀರ್ವಾಣೋ ವಾವತೀರ್ಣೋಽಯಂ ಗಂಧರ್ವೋ
ವಾ ಮಹಾನ್ ಋಷಿಃ ।
ಸೂರ್ಯವತ್ ತೇಜಸಾಂ ರಾಶಿಃ ಚಂದ್ರವನ್ಮೋದದಾಯಕಃ ॥ 31 ॥

ಕದಾಚಿದ್ ಗೋಘೃತಾಮತ್ರೇ ಪೂರ್ಣೇ ನಿಕ್ಷಿಪ್ಯ ವರ್ತಿಕಾಃ ।
ಬಹ್ವೀರ್ದೇವಾಧಿಪಸ್ಯಾಗ್ರೇ ಜ್ವಾಲಯನ್ ಪ್ರೀತಿಹೇತವೇ ॥ 32 ॥

ಮಹಂತಂ ಕಾಪುರಂ ದೀಪಂ ಪ್ರತ್ಯಹಂ ಜ್ವಾಲಯನ್ ಹರೇಃ ।
ಸೇವಾಸಮಾಪ್ತಿಪರ್ಯಂತಂ ಶುಶುಭೇ ಬ್ರಹ್ಮಪುತ್ರವತ್ ॥ 33 ॥

ಗಾಯನ್ ಗಂಧರ್ವರಾಜೇವ ಹರೇರ್ಗೀತಂ ಮುಹುರ್ಮುಹುಃ ॥ 34 ॥

ಯದ್ಧಸ್ತಸ್ಪರ್ಶಮಾತ್ರಾತ್ ಹಯವದನಹರೇಃ ಶ್ರೀಹನೂಮತ್ಪ್ರತೀಕೇ
ಯಸ್ಮಿನ್‌ಕಸ್ಮಿಂಶ್ಚಿದೇವಂ ನಿಖಿಲಭಯಹರಂ ರಾಜತೇ ಸನ್ನಿಧಾನಮ್ ।
ಸೋಽಯಂ ಶ್ರೀಜಂಬುಖಂಡೀತ್ಯುಪಪದರುಚಿರಃ
ಶ್ರೀಮದಾನಂದತೀರ್ಥ–
ಶ್ರೀಮದ್ವಾದೀಭರಾಜಾಶ್ರಯಹೃತದುರಿತಃ ಪಾತು
ಭೂಯಾನ್ ಭವಾರ್ತಾನ್ ॥ 35 ॥

ಚಲತ ಚಲತ ತೂರ್ಣಂ ವಾದಿರಾಟ್‌ದ್ವಿಟ್‌ಶೃಗಾಲಾಃ
ನಿಕಟಮುಪಗತೋಽಯಂ ಜಂಬುಖಂಡ್ಯಾರ್ಯಸಿಂಹಃ ।
ಸ ಹಿ ಖರನಖರಾಭೈರ್ದಾರಯನ್‌ದುಷ್ಕವೀಭಾನ್
ಲಸತಿ ನಿಜಸುವಾಕ್ಯೈರ್ನ್ಯಕ್ಷಿ ಕಿಂ ಸುಪ್ರತೀತಃ ॥ 36 ॥

॥ ಇತಿ ಶ್ರೀಮತ್ಸುಧಾಕರಗುರುಗುಣರತ್ನಾವಲ್ಯಾಂ
ದ್ವಿತೀಯಾವಲಿಃ ಸಮಾಪ್ತಾ ॥

❖ ❖ ❖

ಅಥ ತೃತೀಯಾವಲಿಃ

ಶ್ರೀಗುರುಭ್ಯೋನಮಃ ಶ್ರೀವೇದನಿಧಿಗುರುಭ್ಯೋನಮಃ
ಶ್ರೀರಘುಪ್ರವೀರಗುರುಭ್ಯೋನಮಃ

ಅಥೈಕದಾ ಭೀಮಸೇತುಶ್ರೀಪಾದಾಃ ಶಾರ್ಙ್ಗಧಾರಿಣಮ್ ।
ದ್ರಷ್ಟುಂ ಭಕ್ತಿಭರಾನಮ್ರಾಃ ಪರಿವಾರಜನೈಃ ಪುರೀಮ್ ॥ 1 ॥

ಕುಂಭಕೋಣಾಭಿಧಾಮಾಪುಃ ಕುಂಭೇಶ್ವರವಿಭೂಷಣಾಮ್ ।
ತಸ್ಯಾಂ ಕಶ್ಚಿದ್ ದುರಾಚಾರೀ ದುಷ್ಟಕಾವ್ಯಕೃತಾಂ ವರಃ ॥ 2 ॥

ಅಕರೋತ್ಕೃತಕಂ ಗ್ರಂಥಮಬ್ಜಾರಣ್ಯಾಭಿಧಂ ನವಮ್ ।
ಯಸ್ಮಿನ್ ಶ್ರೀವಾದಿರಾಜಾಖ್ಯಸದ್ಗುರೋರ್ನಿಂದನಾದಿಕಮ್ ॥ 3 ॥

ವೃಂದಾವನಾಚಾರ್ಯವರ್ಯದ್ವೈತ್ಯತ್ವಮುದಿತಂ ತಥಾ ।
ಮೃತ್ತಿಕಾಧಾರಿಣಾಂ ನಿಂದಾ ಕೃತಾ ಪ್ರತಿಪದಂ ಸತಾಮ್ ॥ 4 ॥

ಅಖ್ಯಾನಮಪ್ರಮಾಣಂ ಚ ಕೃತಂ ತನ್ಮಾರ್ಗವರ್ತಿನಾಮ್ ।
ಧ್ರುವಮಂಧಂತಮಃ ಪ್ರಾಪ್ತಿರಿತ್ಯಮಂಗಲಜಲ್ಪಿತಮ್ ॥ 5 ॥

ತದ್ಗ್ರಂಥಂ ಪ್ರೇತಸಂಕಾಶಂ ಸಾದರಂ ದುರ್ಜನಾಸ್ತದಾ ।
ನಿಕ್ಷಿಪ್ಯ ಶಿಬಿಕಾಯಂ ತದ್ವಹಂತಃ ಪ್ರತಿವರ್ತ್ಮನಿ ॥ 6 ॥

ತತ್ಪುರಾಣಪ್ರವಕ್ತಾರಂ ಮಾನಯಂತೋ ಬಹುಸ್ತವೈಃ ।
ಜಗರ್ಜುರ್ಜಲ್ಪಿತೈರ್ದುಷ್ಟೈಃ ಸಂತರ್ಜ್ಯ ಜುರ್ಗತಂ ಗುರುಮ್ ॥ 7 ॥

ಆಸಕೃತ್ಸದ್ಗುರೋಃ ಶ್ರುತ್ವಾ ದುರ್ಲಭಂ ಕರ್ಣಕರ್ಕಶಮ್ ।
ತರ್ಜನಂ ಗುರುರಾಜಸ್ಯ ದುಃಖಜರ್ಜರಿತಾಶಯಃ ॥ 8 ॥

ಅನ್ನೋದಕಂ ಚ ತತ್ತ್ಯಾಜ ಮಾಸಮೇಕಂ ಶುಚಾರ್ದಿತಃ ।
ಉಪವಾಸಕೃಶೋ ಭೂತ್ವಾ ಗ್ರಂಥಖಂಡನಚಿಂತಕಃ ॥ 9 ॥

ನಿಶಮ್ಯ ತತ್ಸರ್ವಮುದಂತಮಂತಿಕಂ
ಸಮಾಗತಃ ಸತ್ವರಮಾರ್ತಿನಾಶನಃ
ನಮಶ್ಚಕಾರಾಚಲಭಕ್ತಿಪೂರಿತೋ
ಜಗಾದ ಚೇತಃ ಸುಖದಂ ವಚಸ್ತ್ವಿದಮ್ ॥ 10 ॥

ಕೃತಂ ಯದೇತೇನ ವಿನಿಂದನಾತ್ಮಕಂ
ಸತಾಂ ಮನಸ್ತಾಪಕರಂ ಹ್ಯಮಂಗಲಮ್ ।
ತದೇವ ದಗ್ಧ್ವಾ ಮಹತಾಂ ಪದಾಂಬುಜೇ
ಸಮರ್ಪಯೇಹಂ ಭಸಿತಂ ಸುನಿಶ್ಚಯಮ್ ॥ 11 ॥

ಇತಿ ಪ್ರತಿಜ್ಞಾವಚಸಾ ಮನೋ ಮುದಂ
ತತಾನ ತೇಷಾಂ ಶಿರಸಾ ನಮನ್ ಮುದಾ ।
ಸ್ವಕೀಯಕರ್ತವ್ಯವಿಷಕ್ತಮಾನಸೋ
ಗವೇಷಯನ್‌ಕಾವ್ಯಮತಿಪ್ರಯತ್ನತಃ ॥ 12 ॥

ಅಲಭ್ಯಮಪ್ಯನ್ಯಜನೈರುಪಾಯತ–ಸ್ತದೇವ
ಲಬ್ಧಂ ಗುರುಣಾ ಜಿಗೀಷುಣಾ ।
ಯಯೌ ಹಿ ತತ್ಖಂಡಯಿತುಂ ಸ ಕೌತುಕೀ
ಪುರೋ ಬಹಿಸ್ಥೇ ವಿಪಿನೇಽಜನೇ ಪರೇ ॥ 13 ॥

ಶ್ರುತಿಪ್ರಮಾಣ್ಯೈ ಸ್ಮೃತಿಭಿಸ್ತ್ವನೇಕಶಃ
ಪುರಾಣವಾಕ್ಯೈರ್ಬಹುಭಿಃ ಸುಯುಕ್ತಿಭಿಃ ।
ಸುದಾಸಪದ್ಯೈರಪಿ ಖಂಡಯನ್‌ಮುದಾ
ಸುದಾಮದಾರಿದ್ರ್ಯಹರಸ್ಯ ತುಷ್ಟಯೇ ॥ 14 ॥

ಅದೀರ್ಘಕಾಲದ್ವಿರಚಯ್ಯ ಖಂಡನಂ
ಪುರಂ ಸಮಾಗಾದ್ಗರುಡಧ್ವಜಪ್ರಿಯಃ ।
ತತಾಡ ದುಷ್ಪಂಡಿತಗರ್ವಪರ್ವತ–
ಪ್ರಭೇದವಜ್ರೋ ನಿಜಜೈತ್ರಘಂಟಿಕಾಮ್ ॥ 15 ॥

ಪುರೇಽತ್ರ ಕೋಽಪ್ಯಾಸ್ತಿ ಪರಾಶರಾತ್ಮಭೂ–
ಕೃತೌ ಹಿ ನಿಕ್ಷೇಪಯಿತಾ ಸ್ವತಃ ಕೃತಮ್ ।
ತದೀಯಮೇತತ್ಕೃತಕಂ ಪ್ರಖಂಡಿತಂ
ಸ್ಥಿತೇಷು ಸರ್ವೇಷ್ವಚಿರಾತ್ಪ್ರದಹ್ಯತೇ ॥ 16 ॥

ಯದಸ್ತಿ ಶಕ್ತಿಃ ಪ್ರತಿಖಂಡನಾತ್ಮಿಕಾ
ತದತ್ರಗೇಹೇ ವರಶಾರ್ಙ್ಗಧಾರಿಣಃ ।
ಭವಂತು ಸುಸ್ಥಾಸಕಲಾ ಮನಿಷೀಣೋ
ಯತಂತು ಕಿಂವೊತ್ತರಪಕ್ಷಸಿದ್ಧಯೇ ॥ 17 ॥

ಇತಿ ಪ್ರತಿಜ್ಞಾತಮನನ್ಯಕಾರಿತಂ ನಿಶಮ್ಯ
ಸರ್ವೇ ಬಹುಕೋಪಮೂರ್ಛಿತಾಃ ।
ಅಶಕ್ತಿಕಾಸ್ತೇ ಮುಹುರುಚ್ಛ್ವಸಂತಃ
ಸುತಾಡಿತಾಶ್ಚಾಥ ಯಥಾ ಭುಜಂಗಮಾಃ ॥ 18 ॥

ತದಾ ಧನುರ್ಧರ್ತುರ್ಗುರವೇಕ್ಷ್ಯ ಸುಂದರಂ
ಪದಾಂಬುಜಂ ಭಕ್ತಿಭರಾವಗುಂಠಿತಃ ।
ಪ್ರದಾತುಮೇಷ್ಯಜ್ಜಯಮಿಂದಿರಾಪತೇ
ತ್ವಮೇವ ಶಕ್ತಖಲು ಭೋ ದಯಾನಿದೇ ॥ 19 ॥

ಸ್ತುವನ್ ಸ ಏವಂ ಕರುಣಾರ್ಣವಂ ಹರಿಂ
ಗುಣೋದಧಿಂ ಶ್ರೀರಮಯಾ ಸಹ ಸ್ಥಿತಮ್ ।
ಸ್ಥಿತಃ ಸಪತ್ನೇಷ್ವಖಿಲೇಷು ಮಧ್ಯಗಃ
ಪ್ರಪಾಠ ಸರ್ವಂ ಕೃತಕಂ ಪ್ರಖಂಡನಮ್ ॥ 20 ॥

ದದಾಹ ಯತ್ಶ್ರೀಗುರುರಾಜನಿಂದಕಂ
ತದಾ ಸಮಸ್ತಾಃ ಸಜವಾಃ ಸಯಷ್ಟಿಕಾಃ ।
ಸಮಾಗತಾಸ್ತೇ ವಿನಿಹಂತುಮುದ್ಯತಾಃ
ಸಮೀಪಮಾಲೋಹಿತಲೋಚನದ್ವಯಾ ॥ 21 ॥

ಸಮೀಕ್ಷ್ಯ ತಾನಾಹ ಸಮೀಪಸಂಸ್ಥಿತಂ
ಸ್ವಕೀಯಶಿಷ್ಯಂ ರಿಪುವಾರಣಕ್ಷಮಮ್
ನಿವಾರಯಾಶು ತ್ವಮಿತಿ ಪ್ರಚೋದಿತಃ
ಕರೇ ಮಹಾಂತಂ ಮುಸಲಂ ದಧಾರ ಹ ॥ 22 ॥

ಸ ಭೂತರಾಜಂ ಭವದಿಂದುಧಾರಿಣಂ
ಸ್ಮರನ್ ತದೀಷತ್ ಕೃಪಯಾವಲೋಕಿತಃ ।
ಸಮಸ್ತಮೃದ್ವೇಷಿಮದಾಪನೋದನೇ
ಬಭೂವ ಶಕ್ತೋ ಮಹತಾ ಮುದಂ ದದನ್ ॥ 23 ॥

ಸ ಸಂಚರನ್ ಕೌರವಸೈನ್ಯಮಂಡಲೇ
ಧನಂಜಯಃ ಪ್ರಾಗಿವ ಶಾತ್ರವಂ ಜಯಃ ।
ಭಯಾದ್ದ್ರವಂತಂ ಗುರುರಾಜಮೃತ್ತಿಕಾ–
ವಿಪಕ್ಷಸಂಘಂ ತ್ವಜಯದ್‌ಗುರೂದಿತಃ ॥ 24 ॥

ಇತಿ ಸ್ವಸೇವಾಸುನಿವಿಷ್ಟಚೇತಸಾ
ಜಯೀ ಸ್ವಶಿಷ್ಯೇನ ಸುಧಾಕರಾಹ್ವಯಃ ।
ಗುರೂರ್ಗೃಹಿತ್ವಾ ಸಮವಾಪ ದುಷ್ಕವಿ–
ಪ್ರಜಲ್ಪಿತಗ್ರಂಥವಿಭೂತಿಮಂಜಸಾ ॥ 25 ॥

ಸಮರ್ಪಯಾಮಾಸ ಸ ಭೀಮಸೇತು–
ಸನ್ಮಠಾಧಿಪಶ್ರೀಚರಣೇಷು ಭಕ್ತಿಮಾನ್ ।
ತದೈವ ದೇವಾರ್ಚನಪೂರ್ವಕಂ ಕೃತಂ
ಸುಭೋಜನಂ ತೈರ್ಗುರುಭಿರ್ಮಠಾಧಿಪೈಃ ॥ 26 ॥

ಇತ್ಯೇವಂ ಪ್ರಕರೋದನನ್ಯಸುಲಭಂ ಕರ್ಮಾಸತಾಮಾಂತರ-
ತ್ರಾಸಪಾಪಕಮಿಂದಿರಾರಮಣತದ್‌ಭಕ್ತ್ಯಶಯಾನಂದದಮ್ ।
ಭಾವಿಪ್ರಾಣಪದಾಬ್ಜಧೂಲ್ಯರಿಮಹಾಮತ್ತೇಭಗಂಡಸ್ಥಲೀ-
ಮೂಲೋತ್ಪಾಟನಪಂಚವಕ್ತ್ರಸದೃಶೋ
ಭೂಯಾದ್‌ಗುರುರ್ಭೂತಯೇ ॥ 27 ॥

ಚಲತ ಚಲತ ತೂರ್ಣಂ ವಾದಿರಾಟ್‌ದ್ವಿಟ್‌ಶೃಗಾಲಾಃ
ನಿಕಟಮುಪಗತೋಽಯಂ ಜಂಬುಖಂಡ್ಯಾರ್ಯಸಿಂಹಃ ।
ಸ ಹಿ ಖರನಖರಾಭ್ಯೈರ್ದಾರಯನ್‌ದುಷ್ಕವೀಭಾನ್
ಲಸತಿ ನಿಜಸುವಾಕ್ಯೈರ್ನ್ಯೈರ್ಕ್ಷಿ ಕಿಂ ಸುಪ್ರತೀತಃ ॥ 28 ॥

॥ ಇತಿ ಶ್ರೀಸುಧಾಕರಗುರುಗುಣರತ್ನಾವಲ್ಯಾಂ ತೃತೀಯಾವಲಿಃ ಸಮಾಪ್ತಾ ॥

❖ ❖ ❖

॥ ಅಥ ಚತುರ್ಥಾವಲಿಃ ॥

ಶ್ರೀಗುರುಭ್ಯೋ ನಮಃ ಶ್ರೀಭೂತರಾಜಾಯ ನಮಃ

ಶ್ರೀವಿದ್ಯಾಧೀಶಗುರುಭ್ಯೋ ನಮಃ

ಏಕದಾಗರ್ಮಹಾಸಂಕಟೇ ಸಂಗತೇ
ರಂಗಪುರ್ಯಾಂ ಹಿ ಕೃಷ್ಣಾಪುರಾಧೀಶ್ವರಾಃ ।
ತ್ಯಕ್ತನ್ನೀರಾನ್ನನಿದ್ರಾದಿಕಾ ನಿರ್ಜನಾಂ
ವಸ್ತುಮತ್ಯಂತಚಿಂತಾವರೋಪಾಟವೀಮ್ ॥ 1 ॥

ಏತ್ಯಮತ್ಯಂತದುಃಖಾನ್ವಿತಂ ಸದ್ಗುರೋಃ
ಕುಪ್ರಸಂಗಂ ನಿಶಮ್ಯಾರ್ತಚಿತ್ತೋ ಗುರುಃ ।
ತತ್ಪದಾಂಭೋಜವೀಕ್ಷೋತ್ಸುಕಃ ಸಂತ್ಯಜ–
ನ್ನನ್ನನೀರಾದಿಕಂ ನಿರ್ಗತೋ ಗ್ರಾಮತಃ ॥ 2 ॥

ತತ್ರ ಗತ್ವಾ ನಮನ್ನಾದರೇಣಾನ್ವಿತಃ
ಸ್ವರ್ಚಯಾಮಾಸ ಗುರ್ವಂತರಂಗಂ ಹರಿಮ್ ।
ಪ್ರೀಯತಾಮಿತ್ಯನೇಕೋಪಚಾರೈರಯಂ
ಭಕ್ತಿಯುಕ್ತೋ ಮಾಧವಂ ಯಥಾ ಫಲ್ಗುನಃ ॥ 3 ॥

ಕೇಶರೈಲಾಸುಕರ್ಪೂರಕಸ್ತೂರಿಕಾ–
ಮಿಶ್ರಗಂಧೇನ ಲಿಪ್ತ್ವಾಖಿಲವಿಗ್ರಹಮ್ ।
ಪಾದಯೋಃ ಷಟ್‌ಶತಂ ಮುದ್ರಿಕಾನಾಂ ಕಿರನ್
ಮೋದತೇ ಮಾನಸಂ ಸದ್ಗುರೂಣಾಂ ಯಥಾ ॥ 4 ॥

ತತ್ಕೃತಿಂ ವೀಕ್ಷ್ಯ ಸಂತೋಷಿತೈರ್ವ್ಯಾಹತಂ
ಭೋ ಭವಂತಂ ಮಹೀಶೂರಭೂಪಾಲಕಮ್ ।
ಮನ್ಯ ಏವೇತಿ ಶ್ರುತ್ವಾ ಶಶಂಸುಃ ಸುರಾ–
ಭೂಸುರಾಶ್ಚಾಪಿ ಚಿತ್ರಾಂಬುಧೌ ಮಜ್ಜಿತಾಃ ॥ 5 ॥

ಏವಮೇಷಃ ಸಮರ್ಚ್ಯಾಂಘ್ರಿಯುಗ್ಮಂ ಗುರೋ–
ಸ್ತತ್ಕೃಪಾಲೋಕಿತಃ ಸರ್ವತಃ ಸಂಚರನ್ ।
ಮಾಯಿಗೋಮಾಯುಸಂಘಾತಸಂಹಾರಕೃತ್–
ಪುಂಡರೀಕೋ ದಯಾಸಾಗರಃ ಪಾತು ನಃ ॥ 6 ॥

ಅಥ ಪುನಃಸಮಗುರಂಬುಜಗರ್ಭ
ಪ್ರಭವಯಾಽಭವಯಾಪಯಿತಾರಮ್ ।
ವಿಕಟಭೂಧರವರೇನಿವಸಂತಂ
ಸಮವಲೋಕಯಿತುಂ ಬಹುಭಕ್ತ್ಯಾ ॥ 7 ॥

ಸೋಽನ್ವಗಾದಪಿ ಮುದಾ ತದಾ ಗುರೂನ್
ಶ್ರೀನಿವಾಸ ಪದಪಂಕಂ ಸ್ಮರನ್ ।
ರಾಮಚಂದ್ರಮಿವ ಸೀತಯಾಯುತಂ
ಸೇವಿತುಂ ವನಗತಂ ಹಿ ಲಕ್ಷ್ಮಣಃ ॥ 8 ॥

ಗಿರಿಮಾರುಹ್ಯ ಸಾನಂದಂ ಗಾರುಡೋಕ್ತವಿಧಾನತಃ ।
ನಂದಾದಿಪಾರ್ಷದಾನ್ ಭಕ್ತ್ಯಾ ನಮಸ್ಕೃತ್ಯ ತತಃ ಪರಮ್ ॥ 9 ॥

ಜಗ್ಮುಃ ಶ್ರೀವೇಂಕಟೇಶಸ್ಯ ಸನ್ನಿಧೌ ಮಸ್ಕರೀಶ್ವರಾಃ ।
ಗರ್ಭಾಲಯೇ ಸಂಭ್ರಮೇಣ ದ್ರಷ್ಟುಂ ತತ್ಪಾದಪಂಕಜಮ್ ॥ 10 ॥

ತದಾ ತತ್ಪೂಜಕಃ ಕೋಽಪಿ ಕೋಪವೇಷಿತವಿಗ್ರಹಃ ।
ಬಹುಭಿರ್ಭರ್ತ್ಸಯಾಮಾಸ ಭಾಷಣೈರ್ಕರ್ಣಕರ್ಕಶೈಃ ॥ 11 ॥

ತೇನ ಕಿಂಚಿದ್ದೂಯಮಾನಮಾನಸಾನವಲೋಕ್ಯ ಸ ।
ಪೂಜಕಂ ಪ್ರತ್ಯುವಾಚೇದಂ ಘನಗಂಭೀರಯಾ ಗಿರಾ ॥ 12 ॥

ಆಗ್ರಹಗ್ರಸ್ತಮದ್ವಾಕ್ಯಂ ಸಾವಧಾನಂ ಶ್ರುಣುಷ್ವ ಭೋ ।
ಶ್ವರೇವ ನಿಕಟೇ ಸ್ಥಾತುಂ ವೇಂಕಟಾಚಲವಾಸಿನಃ ॥ 13 ॥

ಮಯ್ಯೈವ ಸಾಧು ರಾಜಾಜ್ಞಾನೀಯತೇ ಪಶ್ಯ ಪೂಜಕ ।
ನೋ ಚೇತ್ಕೃತಂ ಮಯ್ಯೈವೇದನ್ಯಥಾ ನಾಮ ಮೇ ಭವೇತ್ ॥ 14 ॥

ಇತಿ ಪ್ರತಿಜ್ಞಾಯ ತದಾ ಗುರೂನ್ ಸಂತೋಷಯನ್ ಸುಧೀಃ ।
ತತ್ಕಾಲ ಏವ ಗೋವಿಂದರಾಜಪತ್ತನಕಂ ಶುಭಮ್ ॥ 15 ॥

ಸಮಗಾದ್ವೇಂಕಟಗಿರಿರೇವರುಹ್ಯ ವಿದಾಂವರಃ ।
ಲಬ್ಧವಾನ್ ಕಸ್ಯಚಿದ್ರಾಜಾಮಾತ್ಯಸ್ಯಾಭಯಪತ್ರಿಕಾಮ್ ॥ 16 ॥

ಸಾಧುರಾಜಸ್ಯೋಪಕಂಠಂ ಗತ್ವಾ ತಾಮರ್ಪಯದ್ಗುರುಃ ।
ಸ ರಾಜಾ ಪತ್ರಿಕಾಂ ದೃಷ್ಟ್ವಾ ಹ್ಯದಾದನ್ಯಾಂ ಸ್ವಪತ್ರಿಕಾಮ್ ॥ 17 ॥

ಯಸ್ಯಾಂ ಕೃಷ್ಣಾಪುರಮಠಸ್ವಾಮಿನಾಂ ಮಾನಸಂ ಯಥಾ ।
ತಥೈವ ಕುರ್ಯಾರ್ದ್ಯುಷ್ಮಾಭಿರ್ನಾವಜ್ಞೇಯಾಃ ಕಥಂಚನ ॥ 18 ॥

ಯದಿ ಚೇದ್ವೈಪರೀತ್ಯಂ ವೋ ದಂಡಯಾಮಿ ನ ಸಂಶಯಃ ।
ಇತಿ ರಾಜಾಜ್ಞಯಾ ಯುಕ್ತಾಂ ಸ್ವಗುರೋಃಕಾರ್ಯಸಾಧಿಕಾಮ್॥ 19 ॥

ಗೃಹೀತ್ವಾ ಪತ್ರಿಕಾಂ ವೇಗಾತ್ ಪುನಸ್ತತ್ರಗತೋ ಗುರುಃ ।
ಪೂಜಾರಿಂ ಪ್ರತ್ಯುವಾಚೇದಂ ಮೇಘಗಂಭೀರಯಾ ಗಿರಾ ॥ 20 ॥

ದೇವಪೂಜಕ ವಿಲೋಕಯ ಪತ್ರಂ ಸಾಧುರಾಜಲಿಖಿತಂ ಮದವಾಪ್ತಮ್ ।
ಮಾಸ್ತು ವಿಘ್ನ ಇಹ ತೇಽಖಿಲವಾಸಶ್ರೀನಿವಾಸವರಗರ್ಭನಿಕೇತೇ॥ 21॥

ತದ್ವಿಲೋಕ್ಯ ಮುಹುರಾಗತಕೋಪೋ ಗಚ್ಛತಾಮಿತಿ ಜಗಾದ ಯಥೇಚ್ಛಮ್ ।
ಭಗ್ನದಂತ ಇವ ದುಷ್ಟಭುಜಂಗೋಭೂತ್ತದಾ ಕಿಮಪಿ ನಾನ್ಯದುವಾಚ ॥ 22 ॥

ಅಥ ಕೃಷ್ಣಾಪುರಮಠಾಧೀಶಾಃ ಸ್ವಾಮಿನಂ ಭಕ್ತವತ್ಸಲಮ್ ।
ಶ್ರೀವೇಂಕಟಾಚಲವಾಸಂ ಪ್ರಣೇಮುಃ ಶ್ರೀಹರಿಂ ಮುದಾ ॥ 23 ॥

ಅಸ್ತುವನ್ ಗದ್ಯಪದ್ಯಾದಿಶ್ಲೋಕೈಶ್ಚ ಕಮಲಾಪತಿಮ್ ।
ತದಾಜ್ಞಾಮುರರೀಕೃತ್ಯ ಗಂತುಕಾಮಾ (ಮೋ) ಯದಾ ಪುರಮ್ ॥ 24 ॥

ತದಾಯಂ ದಾಪಯಾಮಾಸ ಕೌಶೇಯಂ ವಸ್ತ್ರಮುತ್ತಮಮ್ ।
ದಿವ್ಯಮಾಂದೋಲನಂ ತೇಷಾಂ ದದೌ ಗುರುಮನಃಪ್ರಿಯಮ್ ॥ 25 ॥

ತತ್ಸಾಹಸಂ ತದಾ ವೀಕ್ಷ್ಯ ಪರಮಾನಂದನಿರ್ಭರಾಃ ।
ಅನ್ವಗೃಹ್ಣನ್ಯತಿವರಾಃ ಸ್ವಶುಶ್ರೂಷಣದೀಕ್ಷಿತಮ್ ॥ 26 ॥

ಏವಂ ಸಂಪಾದ್ಯ ಯತ್ಯೈಗುರುವರಪರಮಾನುಗ್ರಹಂ ಮೋದಯುಕ್ತಃ
ಸ್ವೀಯಾನುದ್ಧರ್ತುಕಾಮಃ ಸರಣಿಮಕಲುಷಾಂ ದರ್ಶಯನ್ ಬಂಧಮುಕ್ತೇಃ ।
ನೃತ್ಯೈರ್ಗೀತ್ಯೈ ರಮೇಶಂ ನತಭವದಹನಂ ಪ್ರೀಣಯನ್ ಸರ್ವಕಾಲಂ
ಪಾಯಾತ್ ಶ್ರೀಜಂಬುಖಂಡ್ಯಾಭಿಧಗುರುರನುಕಂಪಾಂಬುಧಿಃ ಸಂಸೃತೇರ್ನಃ ॥ 27 ॥

ಚಲತ ಚಲತ ತೂರ್ಣಂ ವಾದಿರಾಟ್‌ದ್ವಿಟ್‌ಶೃಗಾಲಾಃ
ನಿಕಟಮುಪಗತೋಽಯಂ ಜಂಬುಖಂಡ್ಯಾರ್ಯಸಿಂಹಃ ।
ಸ ಹಿ ಖರನಖರಾಭ್ಯೈರ್ದಾರಯನ್‌ದುಷ್ಕವೀಭಾನ್
ಲಸತಿ ನಿಜಸುವಾಕ್ಯೈರ್ನೈರ್ಕ್ಷಿಕಿಂ ಸುಪ್ರತೀತಃ ॥ 28 ॥

॥ ಇತಿ ಶ್ರೀಸುಧಾಕರಗುರುಗುಣರತ್ನಾವಲ್ಯಾಂ ಚತುರ್ಥಾವಲಿಃ ಸಮಾಪ್ತಾ ॥

❖ ❖ ❖

ಅಥ ಪಂಚಮಾವಲಿಃ

ಶ್ರೀಗುರುಭ್ಯೋನಮಃ ಶ್ರೀವಿದ್ಯಾಧೀಶಗುರುಭ್ಯೋ ನಮಃ

ಶ್ರೀಜಂಬುಖಂಡೀವಾದಿರಾಜಾಚಾರ್ಯಗುರುಭ್ಯೋನಮಃ

ಅಥ ವಕ್ಷ್ಯೇ ಗುರೋರ್ಯಾತ್ರಾಕ್ರಮಂ ಶ್ರಮನಿವಾರಕಮ್ ।
ಯಚ್ಛ್ರುತ್ವಾ ಸರ್ವಯಾತ್ರೋತ್ಥಫಲಂ ಇಹ ಲಭತೇ ಧ್ರುವಮ್ ॥ 1 ॥

ಬದರೀಮಗಾದಪರದುರ್ಗಮಾಮಯಂ
ಸಹಿತೋ ದ್ವಿಜೈಃ ಕತಿಪಯೈರ್ಮುದಾ ಗುರುಃ ।
ಗುರುಪೂರ್ಣಬೋಧರಚಿತಾನ್ ಪಠನ್ ಶ್ರಿಯಃ
ಪತಿಮರ್ಚಯನ್ ಪ್ರವಚನಾದಿನಾ ಪರಮ್ ॥ 2 ॥

ನನಾಮ ನಾದಿರಾಯಣಂ ಜಗದ್‌ಭವಾದಿಕಾರಣಮ್ ।
ರಮಾಮನೋಹರಾಕೃತಿಂ ನತಾತ್ಮನಾಂ ಪರಾಂ ಗತಿಮ್ ॥ 3 ॥

ಹರೇ ವಿರಿಂಚಶಂಕರಾದಿದೇವವೃಂದವಂದಿತ ।
ಪ್ರಸೀದ ಪಾಲಯಾಶು ಮಾಂ ಯಥಾ ಸ್ವಮಾತ್ಮಜಂ ಪಿತಾ ॥ 4 ॥

ಯದೀಶ ಮಾಮುಪೇಕ್ಷಸೇ ಪಿತಾ ಮಹಾದಿನಿರ್ಜರಾನ್ ।
ವಿಲೋಕ್ಯ ತರ್ಹಿ ಮಾಮಕಂ ಶೃಣುಷ್ವ ಭಾಷಿತಂ ಪ್ರಭೋ ॥ 5 ॥

ವಿಧಿರ್ಜಗಜ್ಜನೇರ್ವಿಧೌ ಹಿ ತತ್ಪರಃ ಸಮಾಗತಾನ್ ।
ನ ನಾವಲೋಕಯತ್ಯಸೌ ಕಥಂ ಕರೋಮಿ ಕೇಶವ ॥ 6 ॥

ಪಿನಾಕಪಾಣಿಪರ್ವತಾರಿಭಾಸ್ಕರೇಂದುಪೂರ್ವಕಾಃ ।
ಸ್ವಕೀಯಕರ್ಮದೀಕ್ಷಿತಾಃ ಸ್ಮರಂತಿ ಮಾಂ ಕದಾಪಿ ನ ॥ 7 ॥

ಅತಃಕುತೋ ಗತಿರ್ಮಮೇಂದಿರೇಶ ಭಕ್ತವತ್ಸಲ ।
ಭವಂತಮಂತರಾ ದಯಾಪಯೋದ ಶಂಸ ಮತ್ಪುನಃ (ರಃ) ॥ 8 ॥

ಜಗದ್ಭವಾದಿಕೇ ವಿಧೌ ನಿಯೋಜ್ಯ ಸರ್ವನಿರ್ಜರಾನ್ ।
ಸುಖಂ ವಸಸ್ಯಮೋಘದೃಕ್ ಕರೋಷಿ ಕರ್ಮ ನಾಪರಮ್ ॥ 9 ॥

ಅತೋ ಮಮೇಹ ಯಾಚನಾ ನ ಮೋಘತಾಂ ವ್ರಜೇದ್ಯಥಾ ।
ತಥಾ ವಿದೇಹಿ (ಧೇಹಿ) ದೇವಕೀಸುತಾಽನತಾಘಹಾರಕ ॥ 10 ॥

ಹಯಾನನ ದಯಾಸಿಂಧೋ ಶ್ರಿಯಾ ಸ್ವಪರಯಾ ಸಹ ।
ಭಯಾಪಹರ ಯಾಚೇಹಂ ನ ಯಾಹಿ ಹೃದಯಾಲಯಾತ್ ॥ 11 ॥

ಇತಿ ನಾರಾಯಣಂ ನತ್ವಾ ತದಾಜ್ಞಾಂ ಶಿರಸಾ ವಹನ್ ।
ಸ್ವಸಹಾಗತವಿಪ್ರೈಶ್ಚ ಸಮಾಗಾತ್ ಸಪುರಂ ಗುರುಃ ॥ 12 ॥

ಪುನಶ್ಚ ಬದರೀಂ ಗತ್ವಾ ಸಚ್ಛಾಸ್ತ್ರೈಕಪರಾಯಣಃ ।
ಅನ್ಯವ್ಯಾಪಾರರಹಿತೋ ಬಭೂವ ಪ್ರಾಗಪೇಕ್ಷಯಾ ॥ 13 ॥

ಯದಾ ನಾರಾಯಣಾಖ್ಯೋಚ್ಚತತ್ವಾಲೋಚನಲೋಲುಪಃ ।
ತದಾ ಹಿಮಾದಿಬಾಧಾಯಾಃ ವಾರ್ತಾಮಪಿ ನ ಚಾಶೃಣೋತ್ ॥ 14 ॥

ತತ್ರ ನಾರಾಯಣಂ ದೃಷ್ಟ್ವಾ ಪರಿಪೂರ್ಣಗುಣೋದಧಿಮ್ ।
ತದಾಜ್ಞಪ್ತಃ ಪುನಃ ಸ್ವೀಯಂ ನಗರಂ ಸಮವಾಪ ಹ ॥ 15 ॥

ಇತಿ ದ್ವಿವಾರಬದರೀಯಾತ್ರಾನುಭವನಿರ್ಭರಃ ।
ತದ್ಯಾತ್ರಾಕಾಂಕ್ಷಿಣೋ ಬಾಲಾನ್ ವೃದ್ಧಾನ್ ಕಾಂಚನವರ್ಜಿತಾನ್ ॥ 16 ॥

ಅಶಕ್ತಾನಭಯಂ ದತ್ವಾ ಕೃಪಾಪೂರಿತಲೋಚನಃ ।
ಸಹಿತಸ್ತೈರ್ಜನೈರ್ಧೀರೋ ಜಗಾಮ ಬದರೀಂ ಪುನಃ ॥ 17 ॥

ತತ್ಕಾಲಾಗತವಿಪತ್ ಪರಿಹಾರಪುರಸ್ಸರಮ್ ।
ಧೈರ್ಯಮುತ್ಪಾದ್ಯ ತೇಷಾಂ ಹಿ ಕೇವಲಂ ಕೃಪಯಾಯುತಃ ॥ 18 ॥

ಯಥಾ ಗೋವತ್ಸತರಣಂ ಹ್ಯನಾಯಾಸೇನ ಜಾಯತೇ ।
ತಥಾ ತಾನ್ ಬದರೀಯಾತ್ರಾಸಂಪಾದಿತಮನೋರಥಾನ್ ॥ 19 ॥

ಉದ್ಧೃತ್ತಾನಕರೋದಸ್ಮದ್‌ಗುರುರ್ಹರಿಪದಾಶ್ರಯಃ ।
ಬಹುಭಕ್ತ್ಯಾ ಗುರುವರ ಪೂಜಯಾಮಾಸುರಾದರಾತ್ ॥ 20 ॥

ಸ ಪ್ರತ್ಯಹಂ ಶ್ರಿಯಃಕಾಂತಂ ಪ್ರೀಣಯಾಮಾಸ ಭಕ್ತಿತಃ ।
ಮೃದಂಗವೀಣಾತಾಲಾದಿಸಾಮಗ್ರೀಗ್ರಾಮಸಂಯುತೈಃ ॥ 21 ॥

ಕೀರ್ತನೈರ್ನರ್ತನೈರ್ದಿವ್ಯೈಃ ಪದ್ಯೈರ್ಗದ್ಯೈಃ ಸುಮಂಗಲೈಃ ।
ಅಮಾನುಷಂ ಕರ್ಮ ದೃಷ್ಟ್ವಾ ಶಶಂಸುರಖಿಲಾ ಜನಾಃ ॥ 22 ॥

ತುಂಬುರುರ್ನಾರದೋ ವಾಯಮಥವಾ ಮುನಿಷೂತ್ತಮಃ ।
ಸಾಮಾನ್ಯೋ ನೇತಿ ಸುಜನೈಸ್ತರ್ಕಿತಃ ಶುಶುಭೇ ಗುರುಃ ॥ 23 ॥

ಪ್ರಭಯಾ ದೇವಸದೃಶಃ ಕ್ಷಮಯಾ ಧರಣೀಸಮಃ ।
ಕೃಪಯಾ ಸಿಂಧುಸದೃಶಃ ಸರ್ವಾನಿಷ್ಟನಿವಾರಕಃ ॥ 24 ॥

ದಾತಾ ಧರ್ಮಸಮೋಽದ್ವೈತವಾದಿನಾಂ ದಂಡಭಾಕ್‌ಸಮಃ ।
ಶಮೇ ದಮೇ ತಿತಿಕ್ಷಾಯಾಂ ವಕ್ತೃತ್ವೇ ಹ್ಯುಪದೇಷ್ಟರಿ ॥ 25 ॥

ವಿದ್ಯಾಯಾಂ ಕೋಪಿ ನಾಸ್ತ್ಯಸ್ಯ ಸದೃಶೋ ಮಾನವೋ ಭುವಿ ।
ಭಾವೀರಶ್ರೀವಾದಿರಾಜಪಾದಪಂಕಜಬಂಭರಃ ॥ 26 ॥

ಸ್ವೀಯಾನ್ ಶ್ರೀವಾದಿರಾಣ್ಮಧ್ವಹೃದಯಾಲಯಸಂಸ್ಥಿತೇ ।
ಹರೌ ಸುರಗುರೌ ಲಕ್ಷ್ಮೀಪತೌ ಭಕ್ತಿಂ ದದಾತಿ ಯಃ ॥ 27 ॥

ಮೃತ್ತಿಕಾಧಾರಿಣಾಂ ಮಧ್ಯೇ ಮುನಿರಿತ್ಯುಚ್ಯತೇ ಬುಧೈಃ ।
ಏತಾದೃಕ್ ಸದ್ಗುಣಮಣಿಂ ಗುರುಂ ಕೋ ವಾ ಲಭೇದಿಹ ॥ 28 ॥

ಭವೇ ಭವೇ ಗುರುರ್ಭೂಯಾದಯಂ ಮೇ ಕಮಲಾಪತೇ ।
ಇತಿ ಶ್ರೀರಮಣಂ ಯಾಚೇ ಭಕ್ತಕಾಮವರಪ್ರದಮ್ ॥ 29 ॥

ಇತ್ಯಾದ್ಯಮಾನುಷಕೃತಿಂ ಕೃತ್ವಾನುಗ್ರಾಹ್ಯ ಶಿಷ್ಯಕಾನ್ ।
ಶ್ರಾವಣಸ್ಯಾಸಿತೇ ಪಕ್ಷೇ ದುರ್ಮುಖಾಭಿಧವತ್ಸರೇ ॥ 30 ॥

ತ್ರಯೋದಶ್ಯಾಂ ಹೀ ಪಂಪಾಯಾಂ ಅಗಾತ್ ಸ್ವರ್ಗಂ ಗುರೋರ್ಗುರುಃ ।
ದೇವಾನ್ ಶ್ರೀವಾದಿರಾಡಂಘ್ರಿಮೃದ್ಯಶ ಕಥಯನ್ನಿವ ॥ 31 ॥

ಏವಂ ಮಾನವಶಕ್ತ್ಯತಿಕ್ರಮಕರಾಣ್ಯಾ ಯಾಸಹೀನಃ ಸದಾ
ಕರ್ಮಾಣ್ಯಚ್ಯುತಪಾದಪಂಕಜಯುಗಾಧಾರೋಽಕರೋದ್ ಯೋ ಗುರುಃ ।
ಯಸ್ಯೇದಂ ಚರಿತಂ ತ್ವನನ್ಯಸುಲಭಂ ಭಕ್ತ್ಯಾಭವಧ್ವಂಸನಂ
ಶ್ರುತ್ವಾ ವಿಂದತಿ ಭಕ್ತಿಮಚ್ಯುತಪದದ್ವಂದ್ವೇ ನರಃ ಸಜ್ಜನಃ ॥ 32 ॥

ಚಲತ ಚಲತ ತೂರ್ಣಂ ವಾದಿರಾಟ್‌ದ್ವಿಟ್‌ಶೃಗಾಲಾಃ
ನಿಕಟಮುಪಗತೋಽಯಂ ಜಂಬುಖಂಡ್ಯಾರ್ಯಸಿಂಹಃ ।
ಸ ಹಿ ಖರನಖರಾಭ್ಯೈರ್ದಾರಯನ್‌ದುಷ್ಟವೀಭಾನ್
ಲಸತಿ ನಿಜಸುವಾಕ್ಯೈರ್ನೈರ್ಕ್ಷಿಕಿಂ ಸುಪ್ರತೀತಃ ॥ 33 ॥

ಷಟ್ಪುರಾಚಾರ್ಯರಚಿತಗದ್ಯಾನುಸಾರತಾ ಮಯಾ ।
ಸುಧಾಕರಗುರೋಃ ಪಾದಪರಾಗಮಹಿಮಾವಲೌ ॥ 34 ॥

ಚತಸ್ರೋ ವಿಹಿತಾ ಶ್ರೇಯಃಪ್ರದಾ ಹ್ಯಾವಲಯಃ ಶುಭಾಃ
ತಾಭಿಶ್ರೀಜಂಬುಖಂಡ್ಯಾರ್ಯಹೃದ್ಗತಃ ಪ್ರೀಯತಾಂ ಹರಿಃ ॥ 35 ॥ ಶ್ರೀಃ ॥

॥ ಇತಿ ಶ್ರೀಸುಧಾಕರಗುರುಗುಣರತ್ನಾವಲ್ಯಾಂ ಪಂಚಮಾವಲಿಃ ಸಮಾಪ್ತಾ ॥

**॥ ಅಸ್ಮದ್ಗುರ್ವಂತರ್ಗತ– ಶ್ರೀವೃಂದಾವನಾಚಾರ್ಯಗುರ್ವಂತರ್ಗತ–
ಶ್ರೀಭೂತರಾಜಗುರ್ವಂತರ್ಗತ– ಶ್ರೀವೇದನಿಧಿ–ಶ್ರೀವೇದವೇದ್ಯ–ವಾದಿರಾಜ–
ಗುರ್ವಂತರ್ಗತ ಶ್ರೀಮಧ್ವಾಂತರ್ಗತ ರುಕ್ಮಿಣೀಸತ್ಯಭಾಮಾಸಮೇತ ಶ್ರೀಕೃಷ್ಣಾಭಿನ್ನ
ಶ್ರೀಲಕ್ಷ್ಮೀಹಯವದನಾರ್ಪಣಮಸ್ತು ।**

❖ ❖ ❖